



2021

III/IV Semester 5 Yr. B.A.LL.B. (Maj.-Min. System)
Examination, September/October 2023 (June 2023)
Major – 3/Minor – 3 : ECONOMICS
Economic Theory and Public Finance

Duration : 3 Hours

Max. Marks : 100

- Instructions :**
1. Answer Q. No. 9 and any five of the remaining questions.
 2. Q. No. 9 carries 20 marks and the remaining questions carry 16 marks each.
 3. Answers should be written either in English or Kannada completely.

- Q. No. 1. Explain J.M. Keynes theory of employment. Marks : 16
ಜೆ.ಎಮ್.ಕೇನ್ಸ್‌ರವರ ಉದ್ಯೋಗ ಸಿದ್ಧಾಂತವನ್ನು ವಿವರಿಸಿರಿ.
- Q. No. 2. What is trade cycle ? Explain the phases of trade cycles. What are the measures taken to control trade cycles ? Marks : 16
ವ್ಯಾಪಾರ ಚಕ್ರ ಎಂದರೇನು ? ವ್ಯಾಪಾರ ಚಕ್ರದ ಹಂತಗಳನ್ನು ವಿವರಿಸಿ.
ವ್ಯಾಪಾರ ಚಕ್ರ ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳು ಯಾವುವು ?
- Q. No. 3. What is economic development ? What are the factors that determine economic development ? Marks : 16
ಆರ್ಥಿಕ ಅಭಿವೃದ್ಧಿ ಎಂದರೇನು ? ಆರ್ಥಿಕ ಅಭಿವೃದ್ಧಿಯನ್ನು ನಿರ್ಧರಿಸುವ ಅಂಶಗಳು ಯಾವುವು ?
- Q. No. 4. Explain the unbalanced theory of economic growth. Marks : 16
ಆರ್ಥಿಕ ಅಭಿವೃದ್ಧಿಯ ಅಸಮತೋಲನ ಸಿದ್ಧಾಂತವನ್ನು ವಿವರಿಸಿರಿ.
- Q. No. 5. What are the various sources of public revenue ? Marks : 16
ಸಾರ್ವಜನಿಕ ವರಮಾನದ ವಿವಿಧ ಮೂಲಗಳು ಯಾವುವು ?
- Q. No. 6. What is Public Finance ? Explain the scope of Public Finance. Marks : 16
ಸಾರ್ವಜನಿಕ ಹಣಕಾಸು ಎಂದರೇನು ? ಸಾರ್ವಜನಿಕ ಹಣಕಾಸಿನ ವ್ಯಾಪ್ತಿಯನ್ನು ವಿವರಿಸಿರಿ.

P.T.O.

2021



Q. No. 7. What is deficit financing ? Explain the importance of deficit financing.

Marks : 16

ಕೊರತೆ ಹಣಕಾಸು ಎಂದರೇನು ? ಕೊರತೆ ಹಣಕಾಸಿನ ಪ್ರಾಮುಖ್ಯತೆಯನ್ನು ವಿವರಿಸಿರಿ.

Q. No. 8. Write short note on **any two** of the following :

Marks : 8×2=16

ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಎರಡಕ್ಕೆ ಲಘು ಟಿಪ್ಪಣಿ ಬರೆಯಿರಿ :

(a) Difficulties in calculation of National Income.

ರಾಷ್ಟ್ರೀಯ ಆದಾಯ ಮಾಪನದ ತೊಡಕುಗಳು.

(b) Classification of public expenditure.

ಸಾರ್ವಜನಿಕ ವೆಚ್ಚದ ವಿಂಗಡನೆ.

(c) Merits and demerits of indirect taxes.

ಪರೋಕ್ಷ ತೆರಿಗೆಯ ಗುಣಗಳು ಮತ್ತು ಅವಗುಣಗಳು.

Q. No. 9. Write note on **any two** of the following :

Marks : 10×2=20

ಯಾವುದಾದರೂ ಎರಡಕ್ಕೆ ಟಿಪ್ಪಣಿ ಬರೆಯಿರಿ :

(a) Features of a good tax system.

ಒಳ್ಳೆಯ ತೆರಿಗೆ ವಿಧಾನದ ಲಕ್ಷಣಗಳು.

(b) Say's law of market.

ಸೇರವರ ಮಾರುಕಟ್ಟೆ ಸಿದ್ಧಾಂತ.

(c) Redemption of Public Debt.

ಸಾರ್ವಜನಿಕ ಸಾಲದ ಮರುಪಾವತಿ.